



ಶರಣ್ ಪಾಟೀಲ್
ಆರ್ಥಿಕ ತಜ್ಞರು

ಸಲಹೆ ನಮ್ಮದು ಹೂಡಿಕೆ ನಿಮ್ಮದು

INSPIRE INDIA WEALTH PRIVATE LTD. @ 65, 'Surasa Enclave' 1st floor, Puttanna Road, Gandhi Bazar
Basvanagudi, Bengaluru 560004, Ph: +91 8042129917, 9035414414. Mail: info@inspireindiafs.com Website: www.inspireindiafs.com



“ತೀರಾ ಹತ್ತಿರದಿಂದ ನೋಡಿದರೆ ಮಾತ್ರ ರಾತ್ನೋರಾತ್ರಿ ಬಂದ ಯಶಸ್ಸಿನ ದೀರ್ಘ ಚಿತ್ರ ಕಾಣಿಸುತ್ತದೆ.”
-ಸ್ಟೀವ್ ಜಾಬ್ಸ್



“ಎಷ್ಟು ಎತ್ತರಕ್ಕೆ ಏರಿದ್ದೀರಿ ಎಂಬುದು ಯಶಸ್ಸಲ್ಲ, ಜಗತ್ತಿನಲ್ಲಿ ಎಷ್ಟು ಬದಲಾವಣೆ ತಂದಿದ್ದೀರಿ ಎಂಬುದು.”
-ರಾಬರ್ಟ್ ಟಿ. ಬೆನೆಟ್



“ನಿಮ್ಮ ಗೆಲುವಿನ ಉತ್ಸಾಹಕ್ಕಿಂತ ಸೋಲಿನ ಭಯವೇ ದೊಡ್ಡದಾಗಲು ಬಿಡದಿರಿ.”
-ರಾಬರ್ಟ್ ಕಿಯೋಸ್ಕಿ



ಅಪ್ಪನಿಗೊಂದು ಅಲ್ಟಿಮೇಟ್ ಗಿಫ್ಟ್

ಈ ವರ್ಷದ 'ಅಪ್ಪನ ದಿನ'ದಂದು ಒಂದು ಪರಿಪೂರ್ಣವಾದ ಉಡುಗೊರೆಯನ್ನು ನೀಡಲು ನೀವು ಹುಡುಕಾಡುತ್ತೀರಿ. ಅದು ಅವರು ಬಳಸುವ ಗ್ಯಾಜೆಟ್ ಅಥವಾ World's Best Dad ಎಂಬ ಸ್ಲೋಗನ್ ಇರುವ ಮಗ್ ಕೊಡಲು ಹುಡುಕಾಟ ನಡೆಸಿದ್ದರೆ ಒಮ್ಮೆ ಯೋಚಿಸಿ. ಯಾಕೆಂದರೆ ಈ ಬಾರಿ ಭೌತಿಕವಾದುದನ್ನು ಮೀರಿದ, ತುಂಬಾ ಪ್ರಭಾವ ಬೀರುವ ಮತ್ತು ಜೀವನ ಪರ್ಯಂತ ಮತ್ತು ಅದಕ್ಕೂ ಮೀರಿ ಉಳಿವಂತಹ ಉಡುಗೊರೆ ಕೊಡುವ ಬಗ್ಗೆ ಚಿಂತಿಸಿದ್ದರೆ ಚೆನ್ನಾಗಿತ್ತು.

ಹೌದು, ನಾವು ಅಪ್ಪನ ಹಣಕಾಸು ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿದ್ದೇವೆ.

ಕುಟುಂಬದ ಪೋಷಣೆ, ಪ್ರತಿ ಸದಸ್ಯರ ರಕ್ಷಣೆ, ಭವಿಷ್ಯಕ್ಕಾಗಿ ಯೋಜನೆ ರೂಪಿಸುವುದು... ಹೀಗೆ ಹತ್ತಾರು ಜವಾಬ್ದಾರಿಗಳಿಗೆ ಹೆಗಲುಕೊಡುವ ಅಪ್ಪಂದಿರು ಅನೇಕ ಸಂದರ್ಭಗಳಲ್ಲಿ ತನ್ನದೇ ಹಣಕಾಸು ಯೋಗಕ್ಷೇಮಗಳನ್ನು ಮರೆತಿರುತ್ತಾರೆ. ಅವರು ಮೌನವಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತ ಕುಟುಂಬಕ್ಕೆ ಆದ-ಾರಸ್ತಂಭವಾಗಿರುತ್ತಾರೆ. ಅವರು ತಮ್ಮದೇ

ಅಪರಿರಿತ ಹಣಕಾಸು ಸ್ವಾತಂತ್ರ್ಯ



ದೀರ್ಘಾವಧಿ ಆರ್ಥಿಕ ಭದ್ರತೆಗಿಂತ ಮಿಗಿಲಾಗಿ ಇತರರ ಅಗತ್ಯಗಳಿಗೆ ಆದ್ಯತೆ ನೀಡುತ್ತಾರೆ. ಅಪ್ಪನ ದಿನದಂದು ಅವರಿಗೆ ನೀಡಬಹುದಾದ ಮೆಚ್ಚುಗೆಯ ಉಡುಗೊರೆಯನ್ನು ಮರು

ವ್ಯಾಖ್ಯಾನ ಮಾಡುವ ಪ್ರಯತ್ನ ನಡೆಸೋಣ. ತಾತ್ಕಾಲಿಕ ಗಿಫ್ಟ್‌ಗಳನ್ನು ಬದಿಗಿಟ್ಟು ಅಪ್ಪನಿಗೆ ನಿಜವಾದ ಆರ್ಥಿಕ ಸ್ವಾತಂತ್ರ್ಯ ಸಾಧಿಸಲು ಬೇಕಾದ ಸಾಧನಗಳು ಯಾವುದಿವೆ ಎಂಬುದರ ಕಡೆಗೆ ಯೋಚಿಸೋಣ. ಜ್ಞಾನ ಮತ್ತು ಪ್ರೇರಣೆ ನೀಡುವ ಕೆಲಸ ಮಾಡೋಣ.

ಮಾನಸಿಕ ನೆಮ್ಮದಿ: ನಾವು ಕೈಗೊಳ್ಳುವ ನಿರ್ಧಾರಗಳ ಮೇಲೆ ನಮ್ಮ ಹಣಕಾಸು ಚಿಂತೆಗಳು ಸವಾರಿ ಮಾಡದೇ ಇರುವುದನ್ನು ಯೋಚಿಸಿ. ಇದು ಕೇವಲ ಸಂಪತ್ತಿನ ಪ್ರಶ್ನೆಯಲ್ಲ. ಇದು ಭದ್ರತೆ ಮತ್ತು ಮಾನಸಿಕ ಶಾಂತಿಯ ಪ್ರಶ್ನೆ. ನೀವು ಯಾವುದೇ ಸವಾಲನ್ನು ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದೀರಿ ಎಂಬುದರ ಮೇಲೆ ಇದು ಅವಲಂಬಿಸಿದೆ.

ಆಯ್ಕೆಯ ಸಬಲೀಕರಣ: ನಮಗೆ ಯಾವತ್ತು ಹಣಕಾಸು ಸ್ವಾತಂತ್ರ್ಯವಿರುತ್ತದೋ ಆಗ ನಮ್ಮ ಮುಂದೆ ಆಯ್ಕೆಗಳ ಜಗತ್ತು ತೆರೆದುಕೊಳ್ಳುತ್ತದೆ. ನಮ್ಮದೇ ಆದ ಆಸಕ್ತಿಗಳನ್ನು ಬೆಂಬಲಿ ಹೋಗಲು, ನಮ್ಮದೇ ಆದ ರೀತಿಯಲ್ಲಿ ನಿವೃತ್ತರಾಗಲು, ಜಗತ್ತನ್ನು ಸುತ್ತಲು, ಪ್ರೀತಿಪಾತ್ರರೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತದೆ.

ಒಳಪುಟ

ನೋಟ

ಸಂಬಳ ಏರಿದಾಗ
ಸಂಪತ್ತೂ ಏರಲಿ

3



ತಣ್ಣಗೆ ಮರೆಯಾದ
ಕಾಯಕಜೀವಿ ಈಶ್ವರ್

5



ಅದ್ಯಾವುದೂ ಇಲ್ಲವೆಂದರೂ ಮುಂದಿನ ಸಂಬಳದ ಬಗ್ಗೆ ಯೋಚನೆ ಮಾಡದೇ ನಿರಂತರ ಒತ್ತಡವಿಲ್ಲದೆ ಸರಳವಾಗಿ ಜೀವನವನ್ನು ಆನಂದಿಸಲು ಅವಕಾಶ ನೀಡುತ್ತದೆ.

ಹಣಕ್ಕಿಂತ ಪರಂಪರೆ ದೊಡ್ಡದು: ಕೇವಲ ಆಸ್ತಿ ನಿಭಾಯಿಸುವುದರಿಂದ ಮಾತ್ರ ಹಣಕಾಸಿನ ಸ್ವಾತಂತ್ರ್ಯ ಲಭ್ಯವಾಗುವುದಿಲ್ಲ. ಬದಲಾಗಿ ಭದ್ರತೆ, ಬೆಳವಣಿಗೆ ಮತ್ತು ಜವಾಬ್ದಾರಿಯ ಮನಸ್ಥಿತಿ ತುಂಬುವುದರಿಂದ ಅದು ಲಭ್ಯವಾಗುತ್ತದೆ. ಅದು ತಲೆಮಾರುಗಳಿಂದ ಹರಿದುಬಂದಿದ್ದಾಗಿರಬಹುದು. ಈ ನಿಟ್ಟಿನಲ್ಲಿ ಪರಂಪರೆ ಹೆಚ್ಚು ಮೌಲ್ಯಯುತವಾದುದು.

ತಗ್ಗಿದ ಒತ್ತಡ-ಸುಧಾರಿಸಿದ ಆರೋಗ್ಯ: ಹಣಕಾಸಿನಿಂದ ಉಂಟಾಗುವ ಒತ್ತಡವಿದೆಯಲ್ಲ ಅದು ನಿಮ್ಮನ್ನು ನಿಧಾನಕ್ಕೆ ಕೊಲ್ಲುತ್ತ ಹೋಗುತ್ತದೆ. ಈ ಹೊರೆಯನ್ನು ಇಳಿಸಿಕೊಳ್ಳುವುದರಿಂದ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಉಂಟಾಗುತ್ತದೆ. ಅದರಿಂದ ಅಪ್ಪನ ನಿಜವಾದ ಸುವರ್ಣ ವರ್ಷಗಳನ್ನು ಸುಖದಿಂದ ಅನುಭವಿಸಲು ಸಾಧ್ಯವಾಗುತ್ತದೆ.

ಇದು ಕೇವಲ ಹಣವನ್ನು ಹಸ್ತಾಂತರಿಸುವುದು ಮಾತ್ರವಲ್ಲ. ಇದು ಹೂಡಿಕೆಯ ಕಾರ್ಯತಂತ್ರ ಮತ್ತು ಕಲಿಕೆಯನ್ನು ಒಳಗೊಂಡಿದೆ.

ಸಮಯದೊಂದಿಗೆ ಬೆಳೆವ ಎಸ್‌ಐಪಿ: ಮುಚ್ಚುಯಲ್ ಫಂಡ್‌ನಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ (SIP)ಯನ್ನು ಆರಂಭಿಸುವುದರಿಂದ ಕಾಲಾಂತರದಲ್ಲಿ ಸಂಯೋಜಿತ ಲಾಭವನ್ನು ಪಡೆದುಕೊಳ್ಳಲು ಒಂದು ಅಪರೂಪದ ಮಾರ್ಗವಾಗಿದೆ. ನಿಮ್ಮ ಪ್ರೀತಿ ಮತ್ತು ಕಾಳಜಿಯ ದ್ಯೋತಕವಾಗಿ ಎಸ್‌ಐಪಿಯನ್ನು ಪರಿಗಣಿಸುವ ಬಗ್ಗೆ ಯೋಚನೆ ಮಾಡಿ. ಇದು ಹೂಡಿಕೆಗಿಂತ ಮಿಗಿಲಾದುದು; ಇದು ಅವರ ದೀರ್ಘಾವಧಿ ಹಣಕಾಸು ಯೋಗಕ್ಷೇಮದ ಬದ್ಧತೆಯಾಗಿ ಪರಿಗಣಿಸಬೇಕು. ನಿಮ್ಮ ಆದಾಯದಲ್ಲಿ ಏರಿಕೆಯಾದಂತೆ ಎಸ್‌ಐಪಿಯನ್ನು ಹೆಚ್ಚಿಸುವ ಬಗ್ಗೆ ಆಯ್ಕೆ ಮಾಡಿಕೊಳ್ಳಬಹುದು. ಇದು ನಿಮ್ಮ ಕೊಡುವ ಸಾಮರ್ಥ್ಯದೊಂದಿಗೆ ಬೆಳೆಯುವ ಕೊಡುಗೆಯಾಗಿ ಮಾರ್ಪಡುತ್ತದೆ. ಮುಚ್ಚುಯಲ್ ಫಂಡ್‌ಗಳು ತಜ್ಞರಿಂದ ನಿರ್ವಹಿಸಲ್ಪಡುವ ವೈವಿಧ್ಯಮಯ ಪೋರ್ಟ್‌ಫೋಲಿಯೋ. ಇದು ಅವರ ಸಂಪತ್ತನ್ನು ಗಣನೀಯವಾಗಿ ಹೆಚ್ಚಿಸಲು ಮತ್ತು ಭವಿಷ್ಯವನ್ನು ಭದ್ರಪಡಿಸಲು ಸಮತೋಲಿತ ವಿಧಾನವನ್ನು ಆಯ್ಕೆ ಮಾಡಿಕೊಂಡಂತಾಗುತ್ತದೆ.

ಆರೋಗ್ಯ ವಿಮೆಯ ಉಡುಗೊರೆ: ವಯಸ್ಸಾದಂತೆ ಇದು ಗುರಾಣಿಯಾಗಿ ಕೆಲಸಮಾಡುತ್ತದೆ. ನಮ್ಮ

ಪಾಲಕರಿಗೆ ವಯಸ್ಸಾಗುತ್ತಿದ್ದಂತೆ ಆರೋಗ್ಯ ಸಂಬಂಧಿ ವೆಚ್ಚಗಳು ಅವರು ಮಾಡಿಕೊಂಡಿದ್ದ ಉಳಿತಾಯವನ್ನೆಲ್ಲ ಕರಗಿಸಿಹಾಕುತ್ತದೆ. ನಿಮ್ಮ ಬಳಿ ಸಾಕಷ್ಟು ಪ್ರಮಾಣದ ವಿಮಾ ಸೌಲಭ್ಯವಿಲ್ಲದೇ ಹೋದರೆ ವೈದ್ಯಕೀಯ ಸಮಸ್ಯೆಗಳು ನಿಮ್ಮನ್ನು ಭಾವನಾತ್ಮಕವಾಗಿ, ಆರ್ಥಿಕವಾಗಿ ಕಂಗಡಿಸಬಹುದು.

ಒಂದು ಸಮಗ್ರ ಆರೋಗ್ಯ ವಿಮಾ ಪಾಲಿಸಿಯು 'ಅಪ್ಪನ ದಿನ'ದಂದು ನೀವು ನೀಡಬಹುದಾದ ಅತ್ಯಂತ ಅರ್ಥಪೂರ್ಣ ಉಡುಗೊರೆಗಳಲ್ಲಿ ಒಂದಾಗಬಹುದು. ಒಂದು ಉತ್ತಮ ಪಾಲಿಸಿಯನ್ನು ಮಾಡಿಸುವುದರಿಂದ ಅವರ ಆರೋಗ್ಯಕ್ಕೆ ರಕ್ಷಣೆಯನ್ನು ಒದಗಿಸುವುದಲ್ಲದೆ ಅವರು ಕಷ್ಟಪಟ್ಟು ಕೂಡಿಟ್ಟ ಉಳಿತಾಯಕ್ಕೂ ರಕ್ಷಣೆ ನೀಡುತ್ತದೆ. ಇದರಿಂದ ಅಗತ್ಯವೆನಿಸಿದಾಗ



ನಿಮ್ಮ ತಂದೆ ತಮ್ಮ ನಿವೃತ್ತಿ ನಿಧಿ ಅಥವಾ ಇತರ ಹೂಡಿಕೆಗಳನ್ನು ಖಾಲಿ ಮಾಡುವ ಬಗ್ಗೆ ಚಿಂತೆ ಮಾಡದೆ ಉತ್ತಮ ವೈದ್ಯಕೀಯ ಸೌಲಭ್ಯವನ್ನು ಪಡೆಯುವುದನ್ನು ನೀವು ಖಚಿತಪಡಿಸುತ್ತೀರಿ. ಆರೋಗ್ಯ ವಿಮಾ ಪಾಲಿಸಿಯನ್ನು ಖರೀದಿಸುವ ಸಂದರ್ಭದಲ್ಲಿ ಅವರ ವಯಸ್ಸು ಮತ್ತು ಆರೋಗ್ಯದ ಅಗತ್ಯಗಳಿಗೆ ಅನುಗುಣವಾದ ಯೋಜನೆಯನ್ನು ಆಯ್ಕೆ ಮಾಡಿ. ಆಸ್ಪತ್ರೆ ದಾಖಲಾತಿ, ಡೇ ಕೇರ್ ವಿಧಾನಗಳು ಮತ್ತು ಗಂಭೀರ ಕಾಯಿಲೆಗಳ ವ್ಯಾಪ್ತಿಯಂತಹ ಪ್ರಮುಖ ಅಂಶಗಳನ್ನು ಕಡಿಮೆ ಷರತ್ತುಬದ್ಧ ಕ್ಲೈಮ್‌ಗಳೊಂದಿಗೆ ಒಳಗೊಳ್ಳುವಂತೆ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಒಂದು ಮಾತನ್ನು ನೆನಪಿಟ್ಟುಕೊಳ್ಳಿ: ವೈದ್ಯಕೀಯ ವಿಮೆ ಎನ್ನುವುದು ಕೇವಲ ಒಂದು ವೆಚ್ಚವಲ್ಲ. ಬದಲಾಗಿ ಅವರ ಭವಿಷ್ಯಕ್ಕಾಗಿ ಮಾಡುವ ಹೂಡಿಕೆ.

ತುರ್ತಿಗೊಂದು ನಿಧಿ ಇರಲಿ: ಜೀವನದಲ್ಲಿ ಎಲ್ಲಿಂದಾದರೂ ಒಂದು ಬಿರುಗಾಳಿ ಎದ್ದು ಬಂದೀತು. ಒಂದು ತಿರುವಿನಲ್ಲಿ ಎಡವಿ ಬಿದ್ದೇವು. ಹಾಗಾಗಿ ಒಂದು ತುರ್ತು ನಿಧಿ ನಿಮ್ಮ ಪ್ರೀತಿಪಾತ್ರ ಡ್ರಾಡ್‌ಗೆ ರಕ್ಷಣೆಯನ್ನು ಒದಗಿಸಬಹುದು. ಅವರ ಉಳಿತಾಯ ಅಥವಾ ಹೂಡಿಕೆಯನ್ನು ಕರಗಿಸದಂತೆ ತಡೆದೀತು. ಅದು ವೈದ್ಯಕೀಯ ವೆಚ್ಚಕ್ಕೆ ಸಂಬಂಧಿಸಿದ ಬಿಕ್ಕಟ್ಟಾಗಿರಲಿ, ಮನೆ ರಿಪೇರಿ ಅಥವಾ ಹಠಾತ್ ಪ್ರವಾಸವಾಗಿರಲಿ, ತುರ್ತು ನಿಧಿ ನಿಜಕ್ಕೂ ಮಾನಸಿಕ ನೆಮ್ಮದಿಯನ್ನು ಒದಗಿಸಬಲ್ಲದು.

1. ಸದ್ದಿಲ್ಲದೆ ಅಪ್ಪನ ಹೆಸರಿನಲ್ಲಿ ಒಂದು ತುರ್ತು ನಿಧಿಯನ್ನು ಸ್ಥಾಪನೆ ಮಾಡುವುದು ಅವರಿಗೆ ನೀಡುವ ಅಚ್ಚರಿಯ ಉಡುಗೊರೆಯಾದೀತು.
2. ಅದನ್ನು ಅವರ ಜನ್ಮದಿನ, ಮದುವೆ ವಾರ್ಷಿಕೋತ್ಸವ ಅಥವಾ ವಾರ್ಷಿಕ ಸಂಪ್ರದಾಯವಾಗಿ ಸೇರಿಸಿ.
3. ಅವರಿಗೆ ಸುಲಭವಾಗುವ ಹಾಗೆ ಅದನ್ನು ಒಂದು ಲಿಕ್ವಿಡ್ ಫಂಡ್‌ಗೆ ಲಿಂಕ್ ಮಾಡಿ.

ಅವರ ನಿವೃತ್ತಿಗೆ ಎಸ್‌ಡಬ್ಲ್ಯುಪಿ (SWP)-ಮಾರುಕಟ್ಟೆ ಪ್ರಗತಿಯೊಂದಿಗೆ ಮಾಸಿಕ ಆದಾಯ. ನಿಮ್ಮ ತಂದೆ ನಿವೃತ್ತಿ ವಯಸ್ಸಿಗೆ ಹತ್ತಿರವಾಗಿದ್ದರೆ ಅಥವಾ ನಿವೃತ್ತಿ ಹೊಂದಿದ್ದರೆ ಅಥವಾ ಅವರ ಭವಿಷ್ಯಕ್ಕೆ ಹೆಚ್ಚುವರಿ ನಿಧಿಯ ಬಗ್ಗೆ ಯೋಚಿಸುತ್ತಿದ್ದರೆ ಸಿಸ್ಟಮ್ಯಾಟಿಕ್ ವಿಡ್‌ಡ್ರಾವಲ್ ಪ್ಲಾನ್ (SWP) ಬಗ್ಗೆ ನಿರ್ಧರಿಸಬಹುದು. ಇದರಿಂದ ನಿಮ್ಮ ತಂದೆ ಅವರ ಮುಚ್ಚುಯಲ್ ಫಂಡ್ ಹೂಡಿಕೆಗಳಿಂದ ಮಾಸಿಕ ಮೊತ್ತವನ್ನು ಪಡೆಯಲು ಸಾಧ್ಯವಾಗುತ್ತದೆ. ಅದು ಮಾಸಿಕ ಪಿಂಚಣಿ ಪಡೆದಷ್ಟೇ ಸುಲಭ.

ಎಸ್‌ಡಬ್ಲ್ಯುಪಿ ಯಾಕೆ ಶಕ್ತಿಯುತ ನಿವೃತ್ತಿ ಉಡುಗೊರೆ ಎಂಬುದನ್ನು ಗಮನಿಸಿ:

1. ನಿಮ್ಮ ಹೆಚ್ಚುವರಿ ಹಣವನ್ನು ಕರಗಿಸದೇ ಸ್ಥಿರ ಹಾಗೂ ತೆರಿಗೆ ಉಳಿತಾಯದ ಆದಾಯವಾಗುವಂತೆ ಖಾತರಿಗೊಳಿಸಿ.
2. ಉಳಿದ ಮೊತ್ತವನ್ನು ನಿರಂತರ ಹೂಡಿಕೆಗೆ ಬಳಸಿ ಮತ್ತು ಅದು ಇನ್ನಷ್ಟು ಬೆಳೆಯುವಂತೆ ಮಾಡಿ.
3. ಹಣವನ್ನು ಅಗತ್ಯವಿದ್ದಾಗ ಹಿಂದೆ ಪಡೆಯಲು ಅನುಕೂಲ

ಅಪ್ಪನ ನಿವೃತ್ತಿ ಜೀವನವು ಆರಾಮದಾಯಕವಾಗಿರಲು ಮತ್ತು ಅವರು ಹಣಕಾಸು ಸ್ವಾತಂತ್ರ್ಯ ಅನುಭವಿಸಲು ಇವೆಲ್ಲವೂ ಚಿಂತನಾರ್ಹ ಕ್ರಮಗಳಾಗಿವೆ.

ಮುಂದಿನ ಪುಟಕ್ಕೆ

ಸಂಬಳ ಏರಿಕೆ ಸಂಪತ್ತು ಏರಿಕೆ

ವರ್ಷದಿಡೀ ಶ್ರಮಪಟ್ಟು ದುಡಿದದ್ದಕ್ಕೆ ಪ್ರತಿಫಲವಾಗಿ ಸಂಬಳ ಹೆಚ್ಚಾಯಿತೆಂದರೆ ಅಥವಾ ಕೈಗೊಂಡಷ್ಟು ಬೋನಸ್ ಬಂದಿತೆಂದರೆ ನಮ್ಮ ಖುಷಿಗೆ ಪಾರವೇ ಏರುವುದಿಲ್ಲ. ಹೀಗೆ ಕೈಗೆ ಒಂದಷ್ಟು ದುಡ್ಡು ಬಂದಾಗ ಮೈಮರೆಯದೇ ಅದನ್ನು ಸದುಪಯೋಗ ಮಾಡಿಕೊಳ್ಳುವುದು ಬಹಳ ಮುಖ್ಯ. ಕೆಲವೇ ಕೆಲವು ಪ್ರಮಾಣದ ಮೊತ್ತವನ್ನು ಸೆಲಬರೇಷನ್‌ಗೆ ಖುಟ್ಟಿಕೊಂಡರೂ ಉಳಿದ ಮೊತ್ತವನ್ನು ನಿಮ್ಮ ಭವಿಷ್ಯಕ್ಕಾಗಿ, ಸಂಪತ್ತಿನ ವೃದ್ಧಿಗಾಗಿ ಬಳಸಿಕೊಂಡರೆ ಉತ್ತಮ...



INCREMENT TIME

ಸಂಬಳ ಹೆಚ್ಚಾಯಿತಂತೆ, ಭದ್ರ ಸಿಕ್ಕಿತಂತೆ ಎಂಬ ಪಿಸುಮಾತುಗಳು ಕಚೇರಿಯ ತುಂಬೆಲ್ಲ ಆವರಿಸಿರುತ್ತವೆ. ಪರಿಷ್ಕೃತ ವೇತನದ ಮೊತ್ತವು ಬ್ಯಾಂಕ್ ಖಾತೆಗಳಿಗೆ ಜಮಾ ಆಗಿರುತ್ತದೆ ಮತ್ತು ಅನೇಕರಿಗೆ ಬೋನಸ್ ಅಥವಾ ಪ್ರೋತ್ಸಾಹಧನದ ಸಿಹಿ ಸುದ್ದಿ ಬಂದಿರುತ್ತದೆ. ಇವೆಲ್ಲವೂ ಸಂಭ್ರಮಿಸಬೇಕಾದ ಕ್ಷಣಗಳು. ಅದು ನಿಮ್ಮ ಕಠಿಣ ಶ್ರಮಕ್ಕೆ ಮತ್ತು ನೀವು ಕೊಟ್ಟ ಕೊಡುಗೆಗೆ ಸಿಕ್ಕ ಫಲ. ಆದರೆ ಆರಂಭಿಕ ಸಂತೋಷವೆಲ್ಲ ಮುಗಿದ ಬಳಿಕ ಒಂದು ನಿರ್ಣಾಯಕ ಪ್ರಶ್ನೆ ಹುಟ್ಟಿಕೊಳ್ಳುತ್ತದೆ: ಹೀಗೆ ಬಂದ ಹೆಚ್ಚುವರಿ ಹಣವನ್ನು ಹೂಡಿಕೆ ಮಾಡುವ ಕುಶಲ ಮಾರ್ಗ ಯಾವುದು?

ಇಂತಹ ಹೊತ್ತಿನಲ್ಲಿ ಹೊಸ ಗ್ಯಾಜೆಟ್, ಮುಷಿಗಾಗಿ ಔತಣಕೂಟ ಅಥವಾ ಭರ್ಜರಿ ಪ್ರವಾಸ ಮಾಡಬೇಕೆಂಬ ಹುಮ್ಮಸ್ಸು ಬಂದುಬಿಡಬಹುದು. ಅದು ಸಹಜ ಕೂಡ. ಆದರೆ ಹಣಕಾಸಿನ ಭವಿಷ್ಯದ ಬಗ್ಗೆ ನಿಜವಾದ ಚಿಂತೆ ಇರುವವರು ಅಲ್ಪಾವಧಿ ಲಾಭವನ್ನು ದೀರ್ಘಾವಧಿ ಸಂಪತ್ತಾಗಿ

ಪರಿವರ್ತಿಸಲು ಪ್ರಯತ್ನಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಎಸ್‌ಐಪಿ ಟಾಪ್-ಅಪ್ ಮತ್ತು ಹೆಚ್ಚುವರಿ ಹೂಡಿಕೆಗಳನ್ನು ಮಾಡುವುದು ಉತ್ತಮ ಹಣಕಾಸು ಕಾರ್ಯತಂತ್ರವಾಗುತ್ತದೆ.

ಕಳೆದ ಅನೇಕ ವರ್ಷಗಳಿಂದ ಎಸ್‌ಐಪಿಯನ್ನು ಶಿಸ್ತಿನ ಹೂಡಿಕೆದಾರರ ಆಪ್ತ ಸ್ನೇಹಿತ ಎಂದು ಕರೆಯಲಾಗಿದೆ. ಸಂಯೋಜನೆಯ ಶಕ್ತಿ ಹಾಗೂ ರೂಪಾಯಿ-ವೆಚ್ಚ ಸರಾಸರಿಯ ಮೂಲಕ ಸ್ಥಿರವಾದ ಸಂಪತ್ತನ್ನು ನಿರ್ಮಿಸಲು ಇದು ಸಹಕಾರಿ. ಒಂದು ನಿಗದಿತ

ಮುಂದಿನ ಪುಟಕ್ಕೆ



ಹಿಂದಿನ ಪುಟದಿಂದ

ಅಪ್ರತಿಮ ಹೀರೋ: ನಂಬಿಕಸ್ಥ ಮುಚ್ಚುಯಲ್ ಫಂಡ್ ವಿತರಕ: ಎಲ್ಲ ತಂದೆಯರೂ ಹಣದ ವಿಚಾರ ಅಥವಾ ಮಾರುಕಟ್ಟೆ ಪರಿಭಾಷೆಯನ್ನು ಅರ್ಥಮಾಡಿಕೊಳ್ಳಲಾರರು. ಹಾಗಾಗಿ ನಂಬಿಕಸ್ಥ ಮುಚ್ಚುಯಲ್ ಫಂಡ್ ವಿತರಕರು ನಿಮಗೆ ಹಣಕಾಸು ಸ್ವಾತಂತ್ರ್ಯವನ್ನು ಒದಗಿಸಲು ಉತ್ತಮ ಸ್ನೇಹಿತರಾಗಿ ಕೆಲಸ ಮಾಡುತ್ತಾರೆ. ಅವರು ಹೇಗೆ ನೆರವಾಗಬಲ್ಲರು:

1. ಮುಚ್ಚುಯಲ್ ಫಂಡ್ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಸಂಕೀರ್ಣ ಹಣಕಾಸು ಪರಿಭಾಷೆಗಳನ್ನು ಇನ್ನಷ್ಟು ಸರಳಗೊಳಿಸುವುದು.

2. ನಿಮ್ಮ ತಂದೆಯವರ ವಯಸ್ಸು, ಜೀವನಶೈಲಿ

ಮತ್ತು ಹಣಕಾಸು ಅಗತ್ಯಗಳ ಆಧಾರದಲ್ಲಿ ಯಾವುದು ಸರಿಯಾದ ಮುಚ್ಚುಯಲ್ ಫಂಡ್ ಎಂಬುದನ್ನು ತಿಳಿಸುವಲ್ಲಿ ಸಹಾಯ.

3. ಪೋರ್ಟ್‌ಫೋಲಿಯೋ ಮೌಲ್ಯಮಾಪನ ಮತ್ತು ಮರುಸಮತೋಲನಕ್ಕಾಗಿ ಸಹಾಯ ಮಾಡುವುದು.

4. ಕಾಲಾಂತರದಲ್ಲಿ ದಾಖಲೆಗಳ ನಿರ್ವಹಣೆ, ಮೇಲ್ವಿಚಾರಣೆ ಮತ್ತು ಕಾರ್ಯತಂತ್ರಗಳ ಪರಿಷ್ಕರಣೆಯನ್ನು ನಿಭಾಯಿಸುವುದು.

5. ನಿಮ್ಮ ಉದ್ದೇಶಕ್ಕೆ ಅನುಗುಣವಾಗಿ ನಿಷ್ಪಕ್ಷಪಾತ ಮಾರ್ಗದರ್ಶನ ನೀಡುವುದು

ಬಾಟಮ್ ಲೈನ್: ಅಪ್ಪನ ದಿನದಂದು ಸಾಂಪ್ರದಾಯಿಕ ಉಡುಗೊರೆಗಳನ್ನು ಮೀರಿ ದೀರ್ಘಕಾಲದ, ಹೆಚ್ಚು ಪರಿಣಾಮ ಬೀರುವ,

ಪರಂಪರೆಗೆ ಅನುಗುಣವಾದ ಉಡುಗೊರೆಯನ್ನು ನೀಡುವುದು ಸೂಕ್ತ. ಹಣಕಾಸು ಸ್ವಾತಂತ್ರ್ಯದ ಉಡುಗೊರೆ ಎಂದರೆ ಅದು ಕೇವಲ ಒಂದು ಕಾಣಿಕೆಯಲ್ಲ. ಅದು ಅವರ ಭವಿಷ್ಯಕ್ಕಾಗಿ ಮಾಡುವ ಹೂಡಿಕೆ. ಅದರಲ್ಲಿ ಅವರ ಮಾನಸಿಕ ನೆಮ್ಮದಿ ಮಾತ್ರವಲ್ಲದೆ ನಿಮ್ಮ ಇಡೀ ಕುಟುಂಬದ ಯೋಗಕ್ಷೇಮವೂ ಅಡಗಿದೆ. ಇದು ಪ್ರೀತಿ ಮತ್ತು ಮೆಚ್ಚುಗೆಯ ಅತ್ಯುತ್ತಮ ಅಭಿವ್ಯಕ್ತಿ. ಅವರು ನಿಜಕ್ಕೂ ಅರ್ಹವಾದ ಜೀವನವನ್ನು ನಡೆಸಲು ಬಲವನ್ನು ತುಂಬುತ್ತದೆ. ಅಪ್ಪನ ದಿನವನ್ನು ನಿಜಕ್ಕೂ ಮರೆಯಲಾಗದ ದಿನವನ್ನಾಗಿ ಮಾಡಬೇಕಾದರೆ ಅವರಿಗೆ ಹಣಕಾಸು ಸ್ವಾತಂತ್ರ್ಯದ ಅಧಿಕಾರವನ್ನು ನೀಡಿ.



ಮೊತ್ತವನ್ನು ಗೊತ್ತುಮಾಡಿ ನಿಯಮಿತವಾಗಿ ಹೂಡಿಕೆ ಮಾಡುತ್ತ ಬನ್ನಿ. ಉಳಿದದ್ದು ಕಾಲಕ್ಕೆ ಬಿಟ್ಟುಬಿಡಿ. ಆಗ ಮ್ಯಾಜಿಕ್ ಸಂಭವಿಸುವುದನ್ನು ನೋಡುತ್ತೀರಿ. ಹಾಗಿದ್ದೂ ಎಸ್‌ಐಪಿ ಉತ್ತಮವಾಗಿದ್ದೂ ಸ್ಥಿರವಾಗಿದ್ದರೆ ನಿರ್ಣಾಯಕ ಅಂಶವಾದ ಹಣದುಬ್ಬರ ಮತ್ತು ನಿಮ್ಮ ಹೆಚ್ಚುತ್ತಿರುವ ಆದಾಯದೊಂದಿಗೆ ಇದು ಹೊಂದಿಕೊಳ್ಳುವುದಿಲ್ಲ.

ಈ ವಿಚಾರವನ್ನು ಗಮನಿಸಿ:

ಜೀವನ ನಿರ್ವಹಣಾ ವೆಚ್ಚವು ನಿರಂತರವಾಗಿ ಏರುತ್ತಿದೆ. ಕೆಲವು ವರ್ಷಗಳಷ್ಟು ಹಿಂದೆ 5000 ರೂ. ಕೊಟ್ಟು ಏನನ್ನು ಖರೀದಿಸಬಹುದಿತ್ತೋ ಇಂದು ಅದನ್ನು ಖರೀದಿ ಮಾಡಲು ಸಾಧ್ಯವಿಲ್ಲ. ನೀವು ಮಾಡುವ ಹೂಡಿಕೆಗಳು ಹಣದುಬ್ಬರಕ್ಕಿಂತ ವೇಗವಾಗಿ ಬೆಳೆಯದೇ ಇದ್ದರೆ ನಿಮ್ಮ ಖರೀದಿಯ ಶಕ್ತಿ ನಿಧಾನಕ್ಕೆ ಕಡಿಮೆಯಾಗುತ್ತ ಸಾಗುತ್ತದೆ. ಇಂತಹ ಸಂದರ್ಭದಲ್ಲಿಲ್ಲ ಪ್ರಮುಖ ಪಾತ್ರವಹಿಸುವ ಪರಿಕಲ್ಪನೆ ಎಂದರೆ ಎಸ್‌ಐಪಿ.

ಟಾಪ್-ಅಪ್ SIP ಎನ್ನುವುದು ಒಂದು ಅಪರೂಪದ ಸಂಗತಿಯಾಗಿದ್ದು, ಪ್ರತಿ ವರ್ಷ ನಿಮ್ಮ ಖರೀಕೆ ಹೂಡಿಕೆಯನ್ನು ನಿಗದಿತ ಮೊತ್ತ ಅಥವಾ ಶೇಕಡಾವಾರು ಪ್ರಮಾಣದಲ್ಲಿ ಸ್ವಯಂಚಾಲಿತವಾಗಿ ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಇದು ನೀವು ಬೆಳೆದಂತೆ ನಿಮ್ಮೊಂದಿಗೆ ಬೆಳೆಯುವ ಅಗೋಚರ ಸಂಪತ್ತು ವರ್ಧಕ.

ನಿಮ್ಮ SIP ಕೊಡುಗೆಗಳನ್ನು ಹೆಚ್ಚಿಸುವುದರಿಂದ ನಿಮ್ಮ ಆರ್ಥಿಕ ಗುರಿಗಳನ್ನು ಶೀಘ್ರ ತಲುಪಲು ನೇರವಾಗಿ ಸಹಾಯ ಮಾಡುತ್ತದೆ. ಇದು ಒಂದು ರೀತಿಯಲ್ಲಿ ನಿಮ್ಮ ಆರ್ಥಿಕ ಅಗತ್ಯಗಳನ್ನು ಫಾಸ್ಟ್-ಫಾರ್ವರ್ಡ್ ಬಟನ್‌ನಲ್ಲಿ ಇರಿಸಿದಂತೆ.

ಈಗ ಈ ಉದಾಹರಣೆಯನ್ನು ಗಮನಿಸೋಣ:

1. ಕಳೆದ 20 ವರ್ಷಗಳಲ್ಲಿ ನೀವು ಎಸ್‌ಐಪಿ ಮೂಲಕ ಪ್ರತಿ ತಿಂಗಳು 10000 ರೂ. ಹೂಡಿಕೆ ಮಾಡಿದ್ದೀರಿ.

2. ನಿಮ್ಮ ಸಂಬಳ ಶೇ.10ರಷ್ಟು ಏರಿಕೆಯಾದಂತೆ ಪ್ರತಿ ವರ್ಷ (ಶೇ.10ರಷ್ಟು ಟಾಪ್-ಅಪ್) ಶೇ.10ರಷ್ಟು ಎಸ್‌ಐಪಿ ಹೆಚ್ಚಿಸಿದರೆ ಇಂದು ನಿಮ್ಮ ಬಳಿ ಈ ಕೆಳಗಿನಷ್ಟು ಹೆಚ್ಚುವರಿ ಹಣವಿರುತ್ತದೆ:

ಎಸ್‌ಐಪಿ ವಿಧಾನ	ಮಾಸಿಕ ಆರಂಭ	ವಾರ್ಷಿಕ ಟಾಪ್-ಅಪ್	ಇಂದಿನ ಹೆಚ್ಚುವರಿ ನಿಧಿ
ಸಾಮಾನ್ಯ SIP	ರೂ.10,000	0%	ರೂ.99.16 ಲಕ್ಷ
ಟಾಪ್-ಅಪ್‌ನೊಂದಿಗೆ SIP	ರೂ.10,000	10%	ರೂ.1.98 ಕೋಟಿ

*AMFI (Association of Mutual Funds in India) ಉತ್ತಮ ಅಭ್ಯಾಸಗಳ ಮಾರ್ಗಸೂಚಿಗಳ ಸುತ್ತೋಲೆ ಸಂಖ್ಯೆ 109-0/2024-25, ದಿನಾಂಕ ಸೆಪ್ಟೆಂಬರ್ 10, 2024ರ ಪ್ರಕಾರ, ಈಕ್ವಿಟಿ ಫಂಡ್‌ಗಳಲ್ಲಿನ ಹೂಡಿಕೆಗಳು ಮತ್ತು ವಾರ್ಷಿಕ ಸರಾಸರಿ 12.62% ಆದಾಯವನ್ನು ಇಲ್ಲಿ ಊಹಿಸಲಾಗಿದೆ. "ಹಿಂದಿನ ಸಾಧನೆ ಭವಿಷ್ಯದಲ್ಲಿ ಮುಂದುವರಿಯಬಹುದು ಅಥವಾ ಮುಂದುವರಿಯದೇ ಇರಬಹುದು ಮತ್ತು ಇದು ಭವಿಷ್ಯದ ಆದಾಯದ ಭರವಸೆಯಲ್ಲ."

ನೀವೇ ಗಮನಿಸಿದಂತೆ ಇಲ್ಲಿನ ವ್ಯತ್ಯಾಸವು ಗಮನಾರ್ಹವಾಗಿದೆ. ನಿಮ್ಮ ವಾರ್ಷಿಕ ಎಸ್‌ಐಪಿಯನ್ನು ವಾರ್ಷಿಕ ಶೇ.10ರಷ್ಟು ಹೆಚ್ಚಿಸುವುದರಿಂದ ನಿಮ್ಮ ಒಟ್ಟು ಹೂಡಿಕೆ ಅದೇ ಸಮಯದಲ್ಲಿ ದುಪ್ಪಟ್ಟಾಗುತ್ತದೆ. ಇದು ಸ್ಥಿರವಾದ ಮತ್ತು ಹಂತ ಹಂತದ ಹೂಡಿಕೆಯಿಂದ ಆಗುವ ಜಾದೂ ಆಗಿದೆ.

ಬೋನಸ್ ಹೂಡಿಕೆ: ನಿಮ್ಮ ಪ್ರೋತ್ಸಾಹಧನಕ್ಕೂ ಒಂದು ಕೆಲಸದ ಅರ್ಹತೆಯಿದೆ. ನಿಮ್ಮ ಬೋನಸ್ ಅಥವಾ ಪ್ರೋತ್ಸಾಹಧನವು ಒಂದು ಬಾರಿ ಸಿಗುವ ಹಣ. ಅದನ್ನು ಸಂಪೂರ್ಣವಾಗಿ ಖರ್ಚುಮಾಡುವ ಬದಲು ಈಗಾಗಲೇ ಅಸ್ತಿತ್ವದಲ್ಲಿರುವ ಮುಚ್ಚುಯಲ್ ಫಂಡ್ ಯೋಜನೆಗೆ ಅಥವಾ ಹೊಸದಕ್ಕೆ ದೊಡ್ಡ ಮೊತ್ತದ ಹೆಚ್ಚುವರಿ ಹೂಡಿಕೆ ಮಾಡುವ ಬಗ್ಗೆ ಪರಿಗಣಿಸಿ. ಇಂತಹ ಕ್ರಮದಿಂದ ನಿಮ್ಮ ಪೋರ್ಟ್‌ಫೋಲಿಯೋಗೆ ಗಮನಾರ್ಹ ಉತ್ತೇಜನವನ್ನು ನೀಡುತ್ತದೆ. ಎಸ್‌ಐಪಿಗಳು ನಿಮ್ಮ ಹೂಡಿಕೆಗೆ ಶಿಸ್ತು ತಂದರೆ ದೊಡ್ಡ ಪ್ರಮಾಣದ ಮೊತ್ತವು ಮಾರುಕಟ್ಟೆಯಲ್ಲಿನ ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ತಕ್ಷಣವೇ ನಿಮ್ಮ ಪರವಾಗಿ ಹೆಚ್ಚಿನ ಬಂಡವಾಳ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ಈ ಉದಾಹರಣೆಯನ್ನು ಗಮನಿಸಿ:

* ವಾರ್ಷಿಕ ಪ್ರೋತ್ಸಾಹಧನ: ಎರಡು ಲಕ್ಷ ರೂ.

* ನೀವು ಪ್ರತಿ ವರ್ಷ ಮುಚ್ಚುಯಲ್ ಫಂಡ್‌ನಲ್ಲಿ ದೊಡ್ಡ ಮೊತ್ತವಾಗಿ ಒಂದು ಲಕ್ಷ ರೂ. ಹೂಡಿಕೆ ಮಾಡಿರುತ್ತೀರಿ. ವಾರ್ಷಿಕ ಒಂದು ಲಕ್ಷ ರೂಪಾಯಿ.

ಹೂಡಿಕೆ ಮಾಡಿದ ವಾರ್ಷಿಕ ಬೋನಸ್	20 ವರ್ಷಗಳ ಬಳಿಕ ದೊಡ್ಡ ಮೊತ್ತ
ವಾರ್ಷಿಕ ಒಂದು ಲಕ್ಷ ರೂ.	ರೂ.87.21 ಲಕ್ಷ

*AMFI (Association of Mutual Funds in India) ಉತ್ತಮ ಅಭ್ಯಾಸಗಳ ಮಾರ್ಗಸೂಚಿಗಳ ಸುತ್ತೋಲೆ ಸಂಖ್ಯೆ 109-0/2024-25, ದಿನಾಂಕ ಸೆಪ್ಟೆಂಬರ್ 10, 2024ರ ಪ್ರಕಾರ, ಈಕ್ವಿಟಿ ಫಂಡ್‌ಗಳಲ್ಲಿನ ಹೂಡಿಕೆಗಳು ಮತ್ತು ವಾರ್ಷಿಕ ಸರಾಸರಿ 12.62% ಆದಾಯವನ್ನು ಇಲ್ಲಿ ಊಹಿಸಲಾಗಿದೆ. "ಹಿಂದಿನ ಸಾಧನೆ ಭವಿಷ್ಯದಲ್ಲಿ ಮುಂದುವರಿಯಬಹುದು ಅಥವಾ ಮುಂದುವರಿಯದೇ ಇರಬಹುದು ಮತ್ತು ಇದು ಭವಿಷ್ಯದ ಆದಾಯದ ಭರವಸೆಯಲ್ಲ."

ಸಂಯೋಜನೆಯ ಶಕ್ತಿ: ಎಸ್‌ಐಪಿ + ಟಾಪ್-ಅಪ್+ಬೋನಸ್ ನಿಯಮಿತ ಎಸ್‌ಐಪಿ ಮಾತ್ರ

ಹೂಡಿಕೆ ಕಾರ್ಯತಂತ್ರ	ಅಂತಿಮ ಮೊತ್ತ (20 ವರ್ಷ)
ನಿಯಮಿತ ಎಸ್‌ಐಪಿ ಮಾತ್ರ	ರೂ.99.16 ಲಕ್ಷ
ಟಾಪ್-ಅಪ್‌ನೊಂದಿಗೆ ಎಸ್‌ಐಪಿ +ರೂ.1 ಲಕ್ಷ ಬೋನಸ್/ವರ್ಷ	ರೂ.2.85 ಕೋಟಿಗಳು +

ಬಾಟಮ್ ಲೈನ್: ನಿಮಗೆ ಬಂದ ಪ್ರೋತ್ಸಾಹಧನವನ್ನು ಹೂಡಿಕೆ ಮಾಡದೇ ಹಾಗೇ ಬಿಡದಿರಿ. ನಿಮ್ಮ ಭದ್ರ ಮತ್ತು ಪ್ರೋತ್ಸಾಹಧನವನ್ನು ಸಂಬಳ ಚೀಟಿಯಲ್ಲಿ ಇರುವ ನಂಬರ್‌ಗಳೆಂದು ಮಾತ್ರ ಪರಿಗಣಿಸದಿರಿ. ಅವು ನಿಜಕ್ಕೂ ಶಕ್ತಿಯುತ ಸಾಧನಗಳಾಗಿವೆ. ಅವುಗಳನ್ನು ಕುಶಲತೆಯಿಂದ ಉಪಯೋಗಿಸಿದಾಗ ನಿಧಾನಕ್ಕೆ ಅದು ಎತ್ತರಕ್ಕೆ ಏರುತ್ತದೆ. ಕೇವಲ ದುಂದುವೆಚ್ಚ ಮಾಡದಿರಿ ಬದಲಾಗಿ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ. ನಿಮ್ಮ ಸಂಪತ್ತು ನಿಜಕ್ಕೂ ಉತ್ತುಂಗದಲ್ಲಿರುವುದನ್ನು ಅಚ್ಚರಿಯಿಂದ ನೋಡಿ.



ತಣ್ಣಗೆ ಮರೆಯಾದ ಕಾಯಕ ಜೀವಿ ಈಶ್ವರ್

ನಮ್ಮೆಲ್ಲರ ಎದೆಯ ಹಣತೆಯಲ್ಲಿ ಉಗಲದ ಸಹಯಾನಿಗೆ ಗೌರವಾಂಜಲಿ ನೀವು ಅಜರಾಮರ

ಆ ಸಭಾಂಗಣದಲ್ಲಿದ್ದ ಅಷ್ಟೂ ಮಕ್ಕಳು ತದೇಕಚಿತ್ತದಿಂದ ಆಲಿಸುತ್ತಿದ್ದರು. ಕ್ಷಣಕ್ಷಣವೂ ಅವರ ಕುತೂಹಲ ಹೆಚ್ಚಾಗುತ್ತಲೇ ಇತ್ತು. ಒಂದಾದ ಮೇಲೆ ಇನ್ನೊಂದು ಕಥೆಗಳು. ಕೆಲವು ರಾಮಾಯಣದ್ದು ಇನ್ನು ಕೆಲವು ಮಹಾಭಾರತದ್ದು. ಇನ್ನೂ ಕೆಲವು ಜೀವನಕ್ಕೆ ತೀರಾ ಹತ್ತಿರವಾದ ಮೋಟಿವೇಶನಲ್ ಕಥೆಗಳು. ಅವೆಲ್ಲವನ್ನೂ ಹೇಳುತ್ತ ಹೇಳುತ್ತ ಅವರು ಇಂತಹ ಕಥೆಗಳು ಜೀವನಕ್ಕೆ ಹೇಗೆ ಅನ್ವಯವಾಗುತ್ತವೆ ಎಂಬುದನ್ನು ಮನದಟ್ಟು ಮಾಡುತ್ತಿದ್ದರು. ಆ ಸಭಾಂಗಣ ನಗು, ಚಪ್ಪಾಳೆ, ಸಂತೋಷ, ಅರ್ಥಗರ್ಭಿತವಾದ ಮಾನದಿಂದ ತುಂಬಿ ಹೋಗುತ್ತಿತ್ತು. ಪ್ರತಿಯೊಂದು ಮಗುವೂ ಅವರ ಪ್ರತಿ ಮಾತನ್ನೂ ತಲ್ಲಿನತೆಯಿಂದ ಕೇಳುತ್ತಿತ್ತು. ಹಾಗೆ ಕೇಳುತ್ತ ಆ ಮಗುವಿನ ಮನಸ್ಸಿನಲ್ಲಿ ಬದಲಾವಣೆಯೂ ಶುರುವಾಗುತ್ತಿತ್ತು. ನಿಜ, ಹಾಗೆ ಆ ಸಭಾಂಗಣದಲ್ಲಿ ನಿರರ್ಗಳವಾಗಿ ತಮ್ಮ ವಿಚಾರಧಾರೆಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳುತ್ತ ಮೈಮರೆಯುತ್ತಿದ್ದವರು ಮತ್ತಿನ್ನಾರೂ ಅಲ್ಲ. ನಮ್ಮ ಈಶ್ವರ್ ಸರ್. ಹೌದು! ಅವರು ಅಲ್ಲಿದ್ದರೆಂದರೆ ಎಲ್ಲರನ್ನೂ ತಮ್ಮೆಡೆಗೆ



ಸೆಳೆದುಬಿಡುತ್ತಿದ್ದರು. ಅದು ಮಕ್ಕಳಿರಲಿ, ಹೂಡಿಕೆದಾರರಿರಲಿ, ಹಿರಿಯ ಜೀವಗಳಿರಲಿ... ಎಲ್ಲರೂ ಅವರ ಮಾತಿನ ಮೋಡಿಗೆ ಒಳಗಾಗಿ ತಲೆದೂಗುತ್ತಿದ್ದರು. ನಮ್ಮದು ಹಣಕಾಸು ವಿಷಯಗಳನ್ನು ನಿರ್ವಹಿಸುವ ಸಂಸ್ಥೆಯಾದರೂ ಈಶ್ವರ್ ಅವರು ಕೇವಲ 'ದುಡ್ಡು-ಹೂಡಿಕೆ'ಗಳಷ್ಟೇ ತಮ್ಮ ಮಾತನ್ನು ಸೀಮಿತಗೊಳಿಸುತ್ತಿರಲಿಲ್ಲ. ಜೀವನದ ದರ್ಶನದ ಮಾತುಗಳನ್ನು ಹೇಳುತ್ತ ದುಡ್ಡಿಗೆಷ್ಟು ನಾವು ಮಹತ್ವ ಕೊಡಬೇಕು ಎಂದು ಮನದಟ್ಟು ಮಾಡುತ್ತಿದ್ದರು. ಈಶ್ವರ್ ಇದ್ದ ಕಡೆ ಹೇಗೋ ಏನೋ ಒಂದು ಪಾಸಿಟಿವ್ ವೈಬ್ ಸೃಷ್ಟಿಯಾಗಿಬಿಡುತ್ತಿತ್ತು. ಒಂದು ಸಭಾಂಗಣದಲ್ಲಿ, ಕಾರ್ಯಾಗಾರದಲ್ಲಿ, ಬೃಹತ್ ಸಮಾವೇಶದಲ್ಲಿ ಹೇಗಿರುತ್ತಿದ್ದರೋ ಕಚೇರಿಯಲ್ಲಿಯೂ ಅವರು ಅದೇ ರೀತಿ ಇರುತ್ತಿದ್ದರು. ಅಷ್ಟೊಂದು ಕೆಲಸಗಳನ್ನು ಮೈಮೇಲೆ ಎಳೆದುಕೊಂಡು ಅವೆಲ್ಲವನ್ನೂ ವ್ಯವಸ್ಥಿತವಾಗಿ ಮಾಡುತ್ತ ಹೋಗುತ್ತಿದ್ದರು. ಎಷ್ಟೇ ಒತ್ತಡವಿದ್ದರೂ ಅವರ ದನಿ ಎಂದಿಗೂ ಏರುತ್ತಿರಲಿಲ್ಲ. ಅಷ್ಟು ಸಂಯಮಿ. ಅಷ್ಟು ತಾಳುಮೆ. ಹೂಡಿಕೆದಾರರ ಸಮಾವೇಶ ತಿಂಗಳೊಂದಿರುವಾಗಲೇ ಅವರ ಸಿದ್ಧತೆಗಳು ಶುರುವಾಗಿಬಿಡುತ್ತಿತ್ತು.

ಮುಂದಿನ ಪುಟಕ್ಕೆ

ಅತ್ಯಂತ ಭಾರ ಹೃದಯದಿಂದ ಇದನ್ನು ಬರೆಯಬೇಕಾಗಿದೆ. ಯಾಕೆಂದರೆ ಮೊನ್ನೆ ಮೊನ್ನೆ ತನಕ ಅವರು ನಮ್ಮ ಜೊತೆಗಿದ್ದರು. ಉತ್ಸಾಹದ ಬುಗ್ಗೆಯಂತೆ ನಮಗೆ ಪ್ರೇರಣೆಯಾಗಿದ್ದವರು.



ಅಂತಹ ಜೀವಕ್ಕೆ ಇಷ್ಟು ಬೇಗ ವಿದಾಯ ಹೇಳುವ ಕ್ಷಣ ಬಂದುಬಿಟ್ಟಿತಲ್ಲ? ಹೀಗೆ ತಣ್ಣಗೆ ಹೊರಟುಬಿಡಬಹುದೇ ಎಂದು ಯೋಚಿಸಿದಾಗ ನಿಜಕ್ಕೂ ಕಣ್ಣೀರಾಗುತ್ತೇನೆ. ಕೊರಳುಬಿಟ್ಟು ಬರುತ್ತದೆ. ಅವರು ನಮ್ಮ ಈ 'ಇನ್‌ಸೈರ್ ಇಂಡಿಯಾ' ಎಂಬ ಕುಟುಂಬದಲ್ಲಿ ಹಿರಿಯಣ್ಣನಂತೆ ಇದ್ದವರು. ಅವರನ್ನು ಕೇವಲ ಒಬ್ಬ ಸಹೋದ್ಯೋಗಿ ಎನ್ನಲು ಯಾವತ್ತೂ ನನ್ನ ಮನಸ್ಸು ಒಪ್ಪದು. ಸದಾ ಒಳಿತನ್ನೇ ಬಯಸುವ ಗೆಳೆಯನಂತಿದ್ದರು. ನನ್ನ ಹೃದಯಕ್ಕೆ ಹತ್ತಿರವಾಗಿದ್ದರು. ನಮ್ಮ ಕಂಪನಿಯ ಆತ್ಮವೇ ಆಗಿದ್ದರು. ಅವರು ನಮ್ಮ ಎಂ.ಜಿ.ಈಶ್ವರ್.

ಈಗಿನ್ನೂ ಅವರ ದನಿ ಕೇಳಿದಂತೆ ಅನಿಸುತ್ತಿದೆ. ಅವರ ನಿಷ್ಕಲ್ಮಶ ನಗು ಕಣ್ಣು ಮುಂದೆ ಬಂದಂತಿದೆ. ದಶಕಕ್ಕೂ ಹೆಚ್ಚು

ಕಾಲ ನನ್ನ ಜೊತೆಯಲ್ಲಿಯೇ ಹೆಜ್ಜೆ ಹಾಕುತ್ತ ಬಂದ ಸಹಯಾನಿಯೊಬ್ಬ ಗಕ್ಕನೆ ನಿಂತುಬಿಟ್ಟ ಭಾವ ಕಾಡುತ್ತಿದೆ. ಸದಾ ಲವಲವಿಕೆಯಿಂದ ಪುಟಿಯುತ್ತಿದ್ದ, ಕಾಯಕವನ್ನೇ ಉಸಿರಾಗಿ ಮಾಡಿಕೊಂಡ ಒಬ್ಬ ಸ್ನೇಹಜೀವಿ, ಮಾನವೀಯ ಕಳಕಳಿಯ ಈಶ್ವರ್ ಇಂದು ನಮ್ಮೊಂದಿಗೆ ಇಲ್ಲ ಎಂಬುದನ್ನೇ ನಂಬಲಾಗುತ್ತಿಲ್ಲ.

ಅವರು ಜೊತೆಗಿದ್ದು ಬಿಟ್ಟರೆ, ಅವರಿಗೊಂದು ಜವಾಬ್ದಾರಿ ವಹಿಸಿಬಿಟ್ಟರೆ ನಿರಾಳಭಾವ. ಯಾಕೆಂದರೆ ಎಂತಹುದೇ ಭಾರದ ಕೆಲಸವಾದರೂ ಅವರು ಹೆಗಲು ತಪ್ಪಿಸಿಕೊಂಡು ಹೊರಟುಬಿಟ್ಟವರಲ್ಲ. ಆ ಕೆಲಸಕ್ಕೊಂದು ತಾರ್ಕಿಕ ಅಂತ್ಯ ಕಾಣಿಸದೇ ಅವರು ಬಿಡುತ್ತಿರಲಿಲ್ಲ. ಸದಾ ಅದರ ಗುಂಗಿನಲ್ಲಿಯೇ ಇದ್ದುಬಿಡುತ್ತಿದ್ದರು. ಯಾವುದೇ ಕಾರ್ಯಾಗಾರ, ಹೂಡಿಕೆದಾರರ ಸಮಾವೇಶ, ಗಣ್ಯರ ಸಭೆ, ನಮ್ಮದೇ ಒಂದು ಸೆಲಬರೇಷನ್... ಎಲ್ಲದರಲ್ಲೂ 'ಈಶ್ವರ್ ಟಚ್' ಇದ್ದೇ ಇರುತ್ತಿತ್ತು.

ಯಾವತ್ತೆಂದರೆ ಯಾವತ್ತೂ ಅವರು ಇನ್‌ಸೈರ್ ಇಂಡಿಯಾವನ್ನು ಕೆಲಸದ ಸ್ಥಳವೆಂದು ಭಾವಿಸುತ್ತಿರಲಿಲ್ಲ. ತಮ್ಮ ಎರಡನೇ ಮನೆ ಎಂದೇ ಪರಿಗಣಿಸುತ್ತಿದ್ದರು. ಈಶ್ವರ್ ಎಂದರೆ ಅಚಲವಾದ ಬದ್ಧತೆ, ಶ್ರೇಷ್ಠತೆಗಾಗಿ ತುಡಿತ, ಅಪರಿಮಿತವಾದ ಉತ್ಸಾಹದ ಗಣಿ ಎಂದೇ ಎಲ್ಲರೂ ಭಾವಿಸುತ್ತಿದ್ದರು. ಅಷ್ಟೆಲ್ಲ ಇದ್ದೂ ಕೂಡ ಅವರಲ್ಲಿದ್ದ ವಿನಯವಂತಿಕೆ, ಶಾಂತ, ಸಂಯಮ ಹಾಗೂ ಸ್ಥಿರ ಸ್ವಭಾವ ನನ್ನನ್ನು ಯಾವತ್ತೂ ಅಚ್ಚರಿಗೆ ದೂಡುತ್ತಿತ್ತು.

ಸಮಯ ಪಾಲನೆ, ಶಿಸ್ತು ಮತ್ತು ಸಮರ್ಪಣಾ ಮನೋಭಾವಕ್ಕೆ ಅವರು ಮಾದರಿಯಾಗಿದ್ದರು. ಸಂಸ್ಥೆಯ ಅನೇಕ ಮಂದಿ ಸಹೋದ್ಯೋಗಿಗಳು ಅವರನ್ನು ಮಾರ್ಗದರ್ಶಿ, ಸಲಹೆಗಾರ, ಸದ್ವಿಲ್ಲದೇ ಕೆಲಸ ಮಾಡುವ ನಾಯಕ ಎಂದು ಗೌರವಿಸುತ್ತಿದ್ದರು. ಅದು ಗ್ರಾಹಕರಿರಲಿ, ಹೂಡಿಕೆದಾರರಿರಲಿ, ಸಹೋದ್ಯೋಗಿ ಇರಲಿ ಅವರೊಂದಿಗೆ ಈಶ್ವರ ಇಟ್ಟುಕೊಳ್ಳುತ್ತಿದ್ದ ಸಂಪರ್ಕ, ಕೊಡುತ್ತಿದ್ದ ಸಲಹೆಗಳು ಅದ್ಭುತ. ಈ ಕಾರಣದಿಂದಾಗಿಯೇ ಅವರು ಎಲ್ಲರೊಳಗೆ ಒಂದಾಗಿದ್ದರು. ಕಚೇರಿಯಲ್ಲಿ ಬಹಳ ದೊಡ್ಡ ಹುದ್ದೆಯಲ್ಲಿದ್ದರೂ ಬಿಂಕ-ಬಿಗುಮಾನ ಎನ್ನುವುದು ಅವರ ಹತ್ತಿರಕ್ಕೂ ಸುಳಿಯುತ್ತಿರಲಿಲ್ಲ. ಹಾಗಾಗಿ ಎಲ್ಲರ ಮೇಲೆ ಅವರ ಪ್ರಭಾವ ಗಾಢವಾಗಿತ್ತು.

ಇನ್‌ಸೈರ್ ಎಂದರೆ ಈಶ್ವರ್ ಎನ್ನುವ ರೀತಿಯಲ್ಲಿ ಅವರು ನಮ್ಮೊಂದಿಗೆ ತೊಡಗಿಸಿಕೊಂಡಿದ್ದರು. ಅದು ತಮ್ಮದೇ ಕೂಸು ಎನ್ನುವ ತೆರನಲ್ಲಿ ಬೆಳೆಸುತ್ತ ಬಂದರು.

ಮುಂದಿನ ಪುಟಕ್ಕೆ

ನಮ್ಮೆಲ್ಲರ ಎದೆಯ ಹಣತೆಯಲ್ಲಿ...



ಹಿಂದಿನ ಪುಟದಿಂದ

ಹಾಗೆ ಮಾಡುತ್ತಲೇ ಕಚೇರಿಯಲ್ಲಿದ್ದ ಎಲ್ಲರನ್ನೂ ತಮ್ಮ ತೆಕ್ಕೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಇನ್ನೇನು ಸಮಾವೇಶದ ಸಮಯ ಬಂದಾಗ ಇಡೀ ಕಚೇರಿಯ ಹೆಗಲು ಭಾರ ರಹಿತವಾಗಿರುತ್ತಿತ್ತು. ಅದಕ್ಕೆ ಮುಖ್ಯ ಕಾರಣ ಈಶ್ವರ್ ಸರ್.

‘ತನ್ನೊಡಲ ತಾರಗಳ ಗುಡಿಸಿ ರಾಶಿ ಮಾಡಿ ಬೆಳಕಿನುಂಡೆಯ ಬಾನಿಗುರುಳಿ ಬಿಟ್ಟು’ ಎಂಬ ಕವಿನುಡಿಯಂತೆ ಈಶ್ವರ್ ತನ್ನೊಡಲಲ್ಲಿ ಇರುವ ಎಲ್ಲ ಸಹೃದಯವನ್ನು, ಸಭ್ಯತೆಯನ್ನು ರಾಶಿ ಮಾಡಿ ನಮ್ಮ ಸುತ್ತಲೂ ಹರಿಯಬಿಡುತ್ತಿದ್ದರು.

ಅವರ ಬಗೆಗಿನ ಇವೆಲ್ಲ ಮಾತುಗಳನ್ನು ನಾವು ಅವರಿರುವಾಗಲೇ ಹೇಳಬೇಕಾಗಿತ್ತು. ಆದರೆ ಈಶ್ವರ್ ಸರ್ ತಣ್ಣಗೆ ಹೊರಟು ಬಿಟ್ಟಿದ್ದಾರೆ-ಯಾವ ಸದ್ದಿಗಿದ್ದಲವೇ ಇಲ್ಲದೆ. ಒಬ್ಬ ಕಾಯಕ ಜೀವಿ ಕಾಯಕವನ್ನು ಮಾಡುತ್ತಲೇ ಕಾಯವನ್ನು ತೊರೆದು ಹೋದ ಹಾಗೆ. ನಮ್ಮ ಕಣ್ಣುಗಳು ಮಾತ್ರ ಇನ್ನೂ ತೇವವಾಗಿಯೇ ಇವೆ!

ಆದರೆ ಈಶ್ವರ್ ಸರ್, ಇಂದು ನಾವು ಇಷ್ಟು ಗಟ್ಟಿಯಾಗಿ ನಿಲ್ಲಲು ನೀವು ಹಾಕಿಕೊಟ್ಟ ಸಭ್ಯತೆಯ ಹಾದಿಯೇ ಕಾರಣ. ಅದನ್ನು ನಾವು ಎಂದೆಂದಿಗೂ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ಮತ್ತು ನೀವು ನಮ್ಮೆಲ್ಲರ ಎದೆಯ ಹಣತೆಯಲ್ಲಿ ಅಜರಾಮರ.

ಹೋಗಿ ಬನ್ನಿ ಸರ್!

-ಇನ್‌ಸ್ಟ್ರೋ ಇಂಡಿಯಾ ಟೀಮ್

ಸಹಯೋಗಿ ಗೌರವಾಂಜಲಿ

ಹಿಂದಿನ ಪುಟದಿಂದ

ಅದಕ್ಕೆ ಬೇಕಾದ ಎಲ್ಲ ಕಸುವನ್ನು ತುಂಬಿದರು. ಸ್ಥಿರವಾದ ನೆಲೆಯನ್ನು ಒದಗಿಸಿದರು. ಸಂಸ್ಥೆಗೊಂದು ಘನತೆ ತಂದುಕೊಟ್ಟರು. ಅವರು ಅಕ್ಷರಶಃ ನಮ್ಮ ಸಂಸ್ಥೆಯ ಬೆನ್ನಲುಬೇ ಆಗಿದ್ದರು. ಎಂತಹ ಒತ್ತಡದ ಸನ್ನಿವೇಶದಲ್ಲೂ ಒಂದು ಮುಗ್ಧವಾದ ನಗು ನಕ್ಕು ಮುಂದಕ್ಕೆ ಹೊರಟುಬಿಡುತ್ತಿದ್ದರು. ಹಾಗೆ ನಾವೆಲ್ಲರೂ ಬೆರಗಾಗುವಂತೆ ಮಾಡುತ್ತಿದ್ದರು. ಹೀಗಾಗಿ ಇನ್‌ಸ್ಟ್ರೋ ಇಂಡಿಯಾ ಇಂದು ನಿಜಕ್ಕೂ ಶ್ರೇಷ್ಠವಾದ ಸಂಪತ್ತನ್ನು, ಪರಿಶುದ್ಧ ಮನಸ್ಸಿನ ಗೆಳೆಯನೊಬ್ಬನನ್ನು ಕಳೆದುಕೊಂಡಿದೆ ಎಂಬುದು ನಿಸ್ಸಂಶಯ. ಅವರಿಂದ ನಮ್ಮೊಡನಿಲ್ಲ ಎಂಬುದು ದಿಟ. ಅವರ ಅನುಪಸ್ಥಿತಿಯಲ್ಲೂ ಅವರ ಆತ್ಮವು ನಮಗೆ ಮಾರ್ಗದರ್ಶನ ಮಾಡುತ್ತಿದೆ ಎಂದೇ ನಾವು ಭಾವಿಸಿದ್ದೇವೆ. ಈಶ್ವರ್ ನಮ್ಮ ಸಂಸ್ಥೆಯೊಳಗೆ ಅನೇಕ ಮಂದಿ ನಾಯಕರನ್ನು ಪೋಷಿಸುವ ಮತ್ತು ರೂಪಿಸುವ ಕೆಲಸವನ್ನು ಅತ್ಯಂತ ಜತನದಿಂದ ಮಾಡಿದ್ದಾರೆ. ಅವರು ಪ್ರತಿಪಾದಿಸಿದ ಮೌಲ್ಯಗಳನ್ನು ಎತ್ತಿಹಿಡಿಯಲು ಹಾಗೂ ಅವರು ತೋರಿದ ಸಮಗ್ರತೆ ಮತ್ತು ಸಮರ್ಪಣಾ ಮನೋಭಾವವನ್ನು ಇನ್ನೂ ಕೂಡ ಮುಂದುವರಿಸಿಕೊಂಡು ಹೋಗಲು ನಾವು ಬದ್ಧರಾಗಿದ್ದೇವೆ.

ನಮ್ಮ ಎಲ್ಲ ಗ್ರಾಹಕರು, ಪಾಲುದಾರರು, ಹೂಡಿಕೆದಾರರು, ಶುಭಾಕಾಂಕ್ಷಿಗಳಿಗೆ ನಾನು ಈ ಮೂಲಕ ನೀಡುವ ಭರವಸೆ ಏನೆಂದರೆ ಇಂತಹ ದೊಡ್ಡ ನಷ್ಟದ ಸಂದರ್ಭದಲ್ಲಿ ಶೋಕಿಸುವ ಜೊತೆಗೇ ನಾವು ನಮ್ಮ ಧೈಯದ ವಿಚಾರದಲ್ಲಿ ಸ್ಥಿರವಾಗಿದ್ದೇವೆ. ಈಶ್ವರ್ ಅವರು ಮಂಡಿಸಿದ ಆದರ್ಶಗಳು ನಮಗೆ ಯಾವತ್ತೂ ಪ್ರೇರಣೆಯಾಗಿರುತ್ತವೆ. ಅದು ಯಾವತ್ತೂ ಚಿರಸ್ಥಾಯಿ ಎಂದು ಹೇಳಲು ಬಯಸುತ್ತೇನೆ.

ಇದೇ ಸಂದರ್ಭದಲ್ಲಿ ಅವರ ಕುಟುಂಬ ಮತ್ತು ಪ್ರೀತಿ-ಪಾತ್ರರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಹಾರೈಸುತ್ತ ಅಗಲಿದ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ.

-ಶರಣ್ ಪಾಟೀಲ್



INSPIRE INDIA

WEALTH PVT LTD

ಹೂಡಿಕೆ ವೇಲಿ -ನೆನಪಿರಲಿ ಫಿನ್‌ಸ್ಟ್ರೋ ಇಂಡಿಯಾ ಎಎಂಎಫ್‌ಐ ನೋಂದಾಯಿತ ಮ್ಯಾಚುಯಲ್ ಫಂಡ್ ವಿತರಕರು



ಮುಖ್ಯಯೋಗ್ಯ ಪಂಡಿ



ಸ್ಕ್ವಾರ್ ವಿಶ್ಲೇಷಣೆ



ಕೂಲಾಕಾರ ರೋಟೇಷನ್



ರಿಯಲ್ ಎಸ್ಟೇಟ್



ತೆರಿಗೆ ಉಳಿತಾಯ ಫಂಡ್



ಜೀವಿ



ಸಂಪತ್ತಿನ ಸುರಕ್ಷತೆ



ಮೂಲಾಧಾರ ವೆಬ್‌ಸೈಟ್‌ನಿಂದ



ತೆರಿಗೆ ಸಲ್ಲಿಕೆ



ಲಿಖಿತ ಉದ್ದೇಶ

ಹತ್ತು ನಿಮಿಷಗಳು

ಈ ವಾರ್ತಾಪತ್ರದ ಸಂಕಲನ ಮಾಡುವ ಸಂದರ್ಭದಲ್ಲಿ ನಾವು ಎಲ್ಲ ರೀತಿಯ ಕಾಳಜಿ ಮತ್ತು ಎಚ್ಚರತೆಯನ್ನು ವಹಿಸಿರುತ್ತೇವೆ. ಇಲ್ಲಿನ ಮಾಹಿತಿಗಳನ್ನು ಹಲವು ನಂಬಿಕೆಗೆ ಅರ್ಹವಾದ ಮೂಲಗಳಿಂದ ಪಡೆದಿರುತ್ತೇವೆ. ಆದರೆ, ಯಾವುದೇ ಮಾಹಿತಿಯ ಖಚಿತತೆ, ಅರ್ಹತೆ ಅಥವಾ ಪರಿಪೂರ್ಣತೆಯ ಬಗ್ಗೆ ಖಾತರೆಯನ್ನು ನೀಡುವುದಿಲ್ಲ. ಹಾಗಾಗಿ ಇಂತಹ ಮಾಹಿತಿ ಬಳಕೆಯಿಂದ ಆಗಬಹುದಾದ ಯಾವುದೇ ದೋಷ ಅಥವಾ ಲೋಪಗಳಿಗೆ ಜವಾಬ್ದಾರರಾಗಿರುವುದಿಲ್ಲ. ಈ ವಾರ್ತಾಪತ್ರದಲ್ಲಿ ತಿಳಿಸಲಾದ, ಚರ್ಚಿಸಲಾದ ಅಥವಾ ಶಿಫಾರಸ್ಸು ಮಾಡಲಾದ ಯಾವುದೇ ಯೋಜನೆಗಳಿಗೆ ಸಂಬಂಧಿಸಿದಂತೆ ಹೂಡಿಕೆ ಮಾಡುವ ಸಮರ್ಪಕತೆ ಬಗ್ಗೆ ಹೂಡಿಕೆದಾರರು ಸೂಕ್ತವಾದ ಹಣಕಾಸು ಸಲಹೆಗಳನ್ನು ಪಡೆಯಬೇಕು ಮತ್ತು ಭವಿಷ್ಯದ ನಿರೀಕ್ಷೆಗಳ ಬಗ್ಗೆ ನೀಡಿರುವ ಹೇಳಿಕೆಗಳು ಕಾರ್ಯರೂಪಕ್ಕೆ ಬರಬಹುದು ಅಥವಾ ಬಾರದೇ ಇರಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮ್ಯಾಚುಯಲ್ ಫಂಡ್ ಹೂಡಿಕೆಗಳು ಯಾವತ್ತೂ ಮಾರುಕಟ್ಟೆಗೆ ಸಂಬಂಧಿಸಿದ ಅಪಾಯದ ವ್ಯಾಪ್ತಿಗೆ ಒಳಪಟ್ಟಿರುತ್ತವೆ. ಹಾಗಾಗಿ ಹೂಡಿಕೆ ಮಾಡುವುದಕ್ಕೂ ಮುನ್ನ ನಿಮಗೆ ನೀಡಲಾದ ದಾಖಲೆಗಳನ್ನು ದಯವಿಟ್ಟು ಅತ್ಯಂತ ಎಚ್ಚರತೆಯಿಂದ ಓದಿಕೊಳ್ಳಿ. ಹಿಂದಿನ ನಿರ್ವಹಣೆಯ ಕೇವಲ ಸೂಚಕ ಉದ್ದೇಶವನ್ನು ಹೊಂದಿದ್ದು ಅದು ಯಾವುದೇ ಕಾರಣಕ್ಕೂ ಭವಿಷ್ಯದ ಮಾರ್ಗದರ್ಶಕವಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಫಿನ್‌ಸ್ಟ್ರೋ ಇಂಡಿಯಾ ವೆಬ್‌ ಸೈಟ್.

#65, ಸುರಾಸ ಎನ್‌ಕ್ಲೇವ್, ಮೊದಲ ಮಹಡಿ
ಪುಟ್ಟಣ್ಣ ರಸ್ತೆ, ಗಾಂಧಿ ಬಜಾರ್,

ಬಸವನಗುಡಿ, ಬೆಂಗಳೂರು -560004

9035414414, 080-42129917

info@inspireindiafs.com

ಜನ ನಿಮ್ಮನ್ನು ಏನು ಮಾಡುತ್ತಾರೆ. ನಂಬಿದರೆ ವ್ಯವಹಾರ ಮಾಡುತ್ತಾರೆ